gokaldas exports Itd

GEL/SEC/2022-23

12th November, 2022

Bombay Stock Exchange Limited Floor No 25, PJ Towers Dalal Street, MUMBAI- 400001

SCRIP CODE: 532630

National Stock Exchange of India Ltd Exchange Plaza, BandraKurla Complex, Bandra (E), MUMBAI - 400 051

GOKEX

Dear Sir,

Sub: Advertisement in Newspaper - Postal Ballot Notice

In continuation to our letter dated November 11, 2022 with regard to Postal Ballot Notice and in compliance with Regulation 30 and 47 of the SEBI (Listing Obligations and Disclosure Requirements) Regulations, 2015, please find enclosed the copies of newspaper advertisement published in Financial Express and Prajavani on November 12, 2022. The same has been made available on the Company's website www.gokaldasexports.com.

Please take the above on record.

Thanking you,

Yours truly,

For Gokaldas Exports Limited

Prabhat Kumar Singh Whole time Director









Q GOKALDAS EXPORTS LIMITED

Corporate Identification Number (CIN): L18101KA2004PLC033475 **Regd. Office**: No. 25, 2nd Cross, 3rd Main, Industrial Suburb, Yeshwantpur,
Bangalore-560022. Tel: +91 80 68951000 Fax: +91 80 68951001

E-mail: cs@gokaldasexports.com; Website: www.gokaldasexports.com

POSTAL BALLOT NOTICE

Notice is hereby given to the members of the Company, pursuant to Section 108 and 110 of the Notice is hereby given to the members of the Companies, pursuant to Section to and 110 of the Companies Act, 2013 ("the Act") read with Rule 20 and Rule 22 of Companies (Management and Administration) Rules, 2014, as amended ("Management and Administration Rules") read with General circular nos. 14/2020 dated April 8, 2020, Circular No. 17/2020 dated April 13, 2020, Circular No. 22/2020 dated June 15, 2020, Circular No. 33/2020 dated Spetember 28, 2020, Circular No. 39/2020 dated December 31, 2020, Circular No. 10/2021 dated June 23, 2021, and Circular No. 20/2021 dated December 08, 2021 and General Circular No. 02/2022 dated May 5, 2022, issued by the Ministry of Corporate Affairs ("MCA"), Regulation 44 of the SEBI (Listing Obligations and Disclosure Requirements) Regulations, 2015 ("Listing Regulations") and other applicable provisions of the Act, rules, circulars and notifications issued thereunder (including any statutory modifications, or reenactment thereof), from time to time, the Company is seeking approval from its members for the items listed out here under through Postal Ballot Notice dated October 27th, 2022, through electronic voting means only (remote e-voting):

Item No.	Particulars	Resolution Type
1	Regularization of Additional Director Mr. George Varughese (DIN: 0009702009) as Director of the Company.	Ordinary
2	Appointment of Mr. George Varughese (DIN: 0009702009) as Non- Executive Independent Director of the Company	Special
3	Regularization of Additional Director Mr. Shivanandan Ashok Dalvie (DIN: 09151791) as Director of the Company.	Ordinary
4	Appointment of Mr. Shivanandan Ashok Dalvie (DIN: 09151791) as Non-Executive Independent Director of the Company	Special
5	Regularization of Additional Director Ms. Rama Bijapurkar (DIN: 00001835) as Director of the Company.	Ordinary
6	Appointment of Ms. Rama Bijapurkar (DIN: 00001835) as Non- Executive Independent Director of the Company	Special
7	Regularization of Additional Director Mr. Sundararajan Poorana Seenivasan (DIN: 07302844) as Director of the Company.	Ordinary
8	Appointment of Mr. Sundararajan Poorana Seenivasan (DIN: 07302844) as Executive Director of the Company	Special
9	Change in designation of Mr. Sivaramakrishnan Ganapathi (DIN: 07954560) from Managing Director to Vice-Chairman and Managing Director.	Ordinary

In compliance with the MCA Circulars, the Company has completed the dispatch of the Postal Ballo Notice, by electronic means only, on Friday, November 11,2022 to the members of the Company holding shares as on November 4, 2022 (Cut-off date) who have registered their e-mail addresses with the Depositories/ Depository Participant(s) and Share Transfer Agent of the Company viz., KFin Technologies Limited (KFin Tech). Voting rights shall be reckoned on the paid up value of equity shares registered in the name of the Members/ Beneficial Owners as on the Cut-off date. A person who is not a Member as on the Cut-off date to treat this notice for information purpose only.

In accordance with the aforesaid Circulars, hard copy of the Postal Ballot Notice along with the forms and pre-paid business reply envelope will not be sent to the Members. The communication of the assent or dissent of the Members would take place through remote e-voting systems only.

The Board of Directors of the Company has appointed Mr. Nagendra D Rao, Company Secretary in Practice (Membership Number FCS 5553) as the scrutinizer for conducting Postal Ballot process through remote e-voting mechanism only in a fair and transparent manner.

The Company has engaged the services of KFin Technologies Limited for the purposes of providing e-voting facility to all its Members. Notice of the Postal Ballot can be downloaded from the Company's website at www.gokaldasexports.com or from the website of KFin Tech at https://evoting.kfintech.com/. The Notice is also displayed on the website of the National Stock Exchange of India Limited (www.nseindia.com) and BSE Limited (www.bseindia.com), where the shares of the Company are listed.

Members who have not registered their email addresses and the mobile numbers, are requested to temporarily register/ update the same with KFin Tech on its website: https://ris.kfintech.com/clientservices/postalballot/registration.aspx.

It is clarified that for permanent registration of e-mail address. Members are requested to register their email addresses in respect of electronic holdings with their concerned depository participant and in respect of physical holdings with KFin Tech.

If a Member who has registered their e-mail address and not received Postal Ballot Notice, User ID and password for remote e-voting, such Member may write to einward.ris@kfintech.com from their registered email address to receive the same.

Details regarding the Postal Ballot/ E-voting:

Date of completion of dispatch of notice : November 11, 2022.

3. E-voting period

2. Cut-off date for eligibility for e-voting November 4, 2022 Commences from Saturday, November 12, 2022, at 9.00 a.m. IST and ends on Sunday, December 11,

2022, at 5.00 p.m. IST https://ris.kfintech.com/clientservices/postalballot/ Link for members for temporary registration of email IDs registration.aspx

5. Declaration of results of the e-voting

The results of the e-voting by Postal Ballot will be announced on or before Tuesday, December 13, 2022 and shall also be posted on the Company's website www.gokaldasexports.com and on KFin's website https://evoting.kfintech.com/ besides being communicated to the Stock Exchanges where the Company's shares are listed. The Resolutions, if passed shall be deemed to have been passed on Sunday, December 11, 2022, in terms of the Secretarial Standards on General Meetings (SS-2) issued by the Institute of Company

Secretaries of India.

For any queries/ grievances pertaining to E-voting Members may refer to the Help & Frequently Asked Questions (FAQs) and E-voting user manual available at the download section of https://evoting.kfintech.com (KFintech Website) or contact Mr. Shivakumar at evoting@kfintech.com or call KFintech's toll free No. 1-800-309-4001 or Mr. A. Sathyamurthy, Chief Financial Officer at cs@gokaldasexports.com.

for Gokaldas Exports Limited

Sd/-Prabhat Kumar Singh Whole time Director Place : Bengaluru Date: November 11, 2022

000

🥨 ಗೋಕಲ್ದಾಸ್ ಎಕ್ರಮೋರ್ಟ್ ಲಿಮಿಟೆಡ್

ಕಾರ್ಮೋರೆಸಿಟ್ ಜಡೆಂಟಿಫಿಕೇಶನ್ ನಂಬರ್ (ಸಿದ್ದವರ್ನ): L18101KA2004PLC033475 ಮೋಂದಾಯಿತ ಕಛೇರಿ: ನಂ 25, 2ನೇ ಅಡ್ಡರಸ್ತೆ. 3ನೇ ಮುಖ್ಯರಸ್ತೆ, ಕೈಗಾರಿಕಾ ಉಪನಗರ, ಯಶವಂತಮರ, ಬೆಂಗಳೂರು-560022 ಮೀ. 91 80 68951000 ಫ್ಯಾಕ್ಟ್ . 91 80 68951001 ಜಮೇರ್ cs@gokaldasexports.com; ಜೆಬ್ಸ್ಫೆಟ್: www.gokaldasexports.com

ಅಂಚೆ ಮತಪತ್ರದ ನೋಟೀಸ್

ಈ ಮೂಲಕ ಕಂಪನಿಯ ಸದಸ್ಯರುಗಳಿಗೆ ನೋಟೀಸು ನೀಡುವುದೇನಂದರೆ. ಕಂಪನಿಗಳ ಕಾಯದೆ, 2013 ("ಕಾಯ್ತೆ") ಸೆಕ್ಷನ್ 108 ಈ ಮೂಲಕ ಕಂಪನಿಯ ಸದಸ್ಯರುಗಳಿಗೆ ನೋಟೀಸು ನೀಡುವುದೇನಂದರೆ, ಕಂಪನಿಗಳ ಕಾಯದೆ, 2013 ("ಕಾಯ್ದೆ") ಸೆಕ್ಟನ್ 108 ಮತ್ತೆ ಸೆಕ್ಟನ್ 109 ಅನುಗುಕವಾಗಿ ಜೊತೆಗೆ ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು, 2014ರ ನಿಯಮ 20 ಮತ್ತು ನಿಯಮ 22. ತಿದ್ದುಪಡಿಗಳನ್ನು (ಎರ್ವಹಣೆ ಮತ್ತು ಆಡಳಿತ) ನಿಯಮಗಳು, 2014ರ ನಿಯಮ 21 ವಿಷ್ಣಾವನಗಳನ್ನು (ಎರ್ವಹಣೆ ಮತ್ತು ಆಡಳಿತ) ಓಡಿಕೊಂಡಂತೆ ಕಾರ್ಮೆಕಲ್ನು ವ್ಯವಹಾರಗಳ ಸಚಿವಾಲಯ ("ಎಂಸಿಎ"), ಸೆಜಿ ಯ (ಲಿಸ್ಟಿಂಗ್ ಆಜ್ಞಿಗೇಷನ್ಸ್ ಅಂಡ್ ಡಿಸ್ಕ್ಷೋಷರ್ ರಿಕ್ಷಾಯಕರು ವಿಷ್ಣಿಲ್ 8, 2020, ಸುತ್ಕೂಲೆ ಸಂಪ್ರೆ 14/2020 ದಿನಾಂಕ ಏಪ್ರಿಲ್ 8, 2020, ಸುತ್ಕೊಲೆ ಸಂಪ್ರೆ 12/2020 ದಿನಾಂಕ ಎಪ್ರಿಲ್ 8, 2020, ಸುತ್ಕೊಲೆ ಸಂಪ್ರೆ 22/2020 ದಿನಾಂಕ ಎಪ್ರಿಲ್ 8, 2020, ಸುತ್ಕೊಲೆ ಸಂಪ್ರೆ 33/2020 ದಿನಾಂಕ ಮತ್ತರ್ 3, 2021 ಮತ್ತು ಸುತ್ಕೊಲೆ ಸಂಪ್ರೆ 33/2020 ದಿನಾಂಕ ಡಿಸೆಂಬರ್ 38, 2020, ಸುತ್ಕೊಲೆ ಸಂಪ್ರೆ 10/2021 ದಿನಾಂಕ ಜೂನ್ 23, 2021 ಮತ್ತು ಸುತ್ಕೊಲೆ ಸಂಪ್ರೆ 20/2021 ದಿನಾಂಕ ಡಿಸೆಂಬರ್ 38, 2021 ಮತ್ತು ಸುತ್ಕೊಲೆ ಸಂಪ್ರೆ 20/2021 ದಿನಾಂಕ ಡಿಸೆಂಬರ್ 38, 2021 ಮತ್ತು ಸುತ್ಕೊಲೆ ಸಂಪ್ರೆ 20/2021 ದಿನಾಂಕ ಡಸೆಂಬರ್ 38, 2021 ಮತ್ತು ಸುತ್ಕೊಲೆ ಸಂಪ್ರೆ 20/2021 ದಿನಾಂಕ ಡಸೆಂಬರ್ 38, 2021 ಮತ್ತು ಸುತ್ಕೊಲೆ ಸಂಪ್ರೆ 20/2021 ದಿನಾಂಕ ಪರ್ಣಿಸಿದ ಸುತ್ಕೆಲೆ ಸಂಪ್ರೆ 20/2022 ದಿನಾಂಕ ಮೇ 5, 2022 ಓದಿಕೊಂಡಂತೆ ಮತ್ತು ಕಾಯ್ದೆಯ ಇತರ ಸಂಪ್ರೆಯವಾಗುವ ನಿಬಂಧನೆಗಳಡಿಯ ನಿಯಮಗಳು, ಸುತ್ಕೊಲೆಗಳು ಮತ್ತು ಅಧಿಸುಚನೆಗಳಂತೆ ಯಾವುದೇ ಶಾಸನಬದ್ದ ಮಾರ್ಪಾಡುಗಳು ಅಥವಾ ಅದರ ಮರುರೂಪಿಸುವಿಕೆ ಸೇರಿದಂತೆ) ಶಾಲಕಾಂಕ್ಕೆ ಕಂಪನಿಯು ವಿದ್ಯುಸ್ಥನ ಮತದಂತ ಅಕ್ಷಿಗೆಬರು ಇಂತಿಕಾರವನ್ನಿಗೆ ಮೂಲಕ ಮತ್ತು ರಿನಂತರ ಆಕ್ಷಿಗೆಬರು 27, 2022ರ ಅಂಜೆ ಮತಪತ್ರದ ಮೂಲಕ ಈ ಕೆಳಗೆ ಪಟ್ಟಿಮಾಡಲಾದ ಐಟಂಗಳ ಮೇಲೆ ತನ್ನ ಸದಸ್ಯರಂದ ಅನುಮೋದತೆ ಆಶೇಕ್ಷಿಸುತ್ತದೆ. ಸದಸ್ಯರಿಂದ ಅನುಮೋದನೆ ಅಪೇಕ್ಷಿಸುತ್ತದೆ.

ವಿವರ	ನಿರ್ಣಯದ ಸ್ವರೂಪ
ಹೆಚ್ಚುವರಿ ನಿರ್ದೇಶಕರಾದ ಶ್ರೀ ಜಾರ್ಜ್ ವರುಗೀಸ್ ಅವರನ್ನು (ಡಿಐಎನ್: 0009702009) ಕಂಪನಿಯ ನಿರ್ದೇಶಕರಾಗಿ ಕ್ರಮಬಧ್ಯಗೊಳಿಸುವುದು.	ಸಾಮಾನ್ಯ
ಶ್ರೀ ಜಾರ್ಜ್ ವರುಗೀಸ್ ಅವರನ್ನು (ಡಿಐಎನ್: 0009702009) ಕಂಪನಿಯ ಕಾರ್ಯನಿರ್ವಾಹಕೀತರ ಸ್ವತಂತ್ರ ನಿರ್ದೇಶಕರಾಗಿ ನೇಮಕ ಮಾಡುವುದು.	word.
ಹೆಚ್ಚುವರಿ ನಿರ್ದೇಶಕರಾದ ಶ್ರೀ ಶಿವಾನಂದನ್ ಅಶೋಕ್ ದಾಲ್ವಿ ಅವರನ್ನು (ಡಿಐಎನ್: 09151791) ಕಂಪನಿಯ ನಿರ್ದೇಶಕರಾಗಿ ಕ್ರಮಬದ್ಧಗೊಳಿಸುವುದು.	ಸಾಮಾನ್ಯ
ಶ್ರೀ ಶಿವಾನಂದನ್ ಆಶೋಕ್ ದಾಲ್ವಿ ಅವರನ್ನು (ಡಿಐಎನ್: 09151791) ಕಂಪನಿಯ ಕಾರ್ಯನಿರ್ವಾಹಕೀತರ ಸ್ವತಂತ್ರ ನಿರ್ದೇಶಕರಾಗಿ ನೇಮಕಮಾಡುವುದು.	ವಿಶೇಷ
ಹೆಚ್ಚುವರಿ ನಿರ್ದೇಶಕರಾದ ರಮಾ ಬಿಜಾಮರಕರ್ ಅವರನ್ನು (ಡಿಐಎನ್: 00001835) ಕಂಪನಿಯ ನಿರ್ದೇಶಕರಾಗಿ ಕ್ರಮಬದ್ದಗೊಳಿಸುವುದು.	ಸಾಮಾನ್ಯ
ರಮಾ ಬಿಜಾಮರಕರ್ ಅವರನ್ನು (ಡಿಐಎನ್: 00001835) ಕಂಪನಿಯ ಕಾರ್ಯನಿರ್ವಾಹಕೇತರ ಸ್ವತಂತ್ರ ನಿರ್ದೇಶಕರಾಗಿ ನೇಮಕಮಾಡುವುದು.	ವರ್ಷವ
ಹೆಚ್ಚುವರಿ ನಿರ್ದೇಶಕರಾದ ಶ್ರೀ ಸಾಂದರರಾಜನ್ ಪೂರಣ ಸೀನಿವಾಸನ್ ಅವರನ್ನು (ಡಿಐಎನ್: 07302844) ಕಂಪನಿಯ ನಿರ್ದೇಶಕರಾಗಿ ಕ್ರಮಬಧ್ಯಗೊಳಿಸುವುದು.	ಸಾಮಾನ್ಯ
ಶ್ರೀ ಸುಂದರರಾಜನ್ ಮೂರಣ ಸೀನಿವಾಸನ್ ಅವರನ್ನು (ಡಿಐಎನ್: 07302844) ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಮಾಡುವುದು,	ವಿಶೇಷ
ಶ್ರೀ ಶಿವರಾಮಕೃಷ್ಣನ್ ಗಣಪತಿ (ಡಿಐಎನ್: 07954560) ಅವರ ಹುದ್ದೆಯ ಪರನಾಮವನ್ನು ವ್ಯವಸ್ಥಾಪಕೆ ನಿರ್ದೇಶಕರಿಂದ ಉಪಾಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಬದಲಾವಣೆ ಮಾಡುವುದು.	ಸಾಮಾನ್ಯ
	ಹೆಚ್ಚುವರಿ ನಿರ್ದೇಶಕರಾದ ಶ್ರೀ ಹಾರ್ಜ್ ವರುಗೀಸ್ ಅವರನ್ನು (ಡಿಐಎನ್: 0009702009) ಕಂಪನಿಯ ನಿರ್ದೇಶಕರಾಗಿ ಕ್ರಮಬದ್ಧಗೊಳಿಸುವುದು. ಶ್ರೀ ಜಾರ್ಜ್ ವರುಗೀಸ್ ಅವರನ್ನು (ಡಿಐಎನ್: 0009702009) ಕಂಪನಿಯ ಕಾರ್ಯನಿರ್ವಾಹಕೇತರ ಸ್ವತಂತ್ರ ಹೆಚ್ಚುವರಿ ನಿರ್ದೇಶಕರಾಗಿ ನೇಮಕ ಮಾಡುವುದು. ಹೆಚ್ಚುವರಿ ನಿರ್ದೇಶಕರಾದ ಶ್ರೀ ಶಿವಾನಂದನ್ ಅಶೋಕ್ ದಾಲ್ಡಿ ಅವರನ್ನು (ಡಿಐಎನ್: 09151791) ಕಂಪನಿಯ ನಿರ್ದೇಶಕರಾಗಿ ಕ್ರಮಬದ್ಧಗೊಳಿಸುವುದು. ಶ್ರೀ ಶಿವಾನಂದನ್ ಅಶೋಕ್ ದಾಲ್ಡಿ ಅವರನ್ನು (ಡಿಐಎನ್: 09151791) ಕಂಪನಿಯ ಕಾರ್ಯನಿರ್ವಾಹಕೇತರ ಸ್ವತಂತ್ರ ನಿರ್ದೇಶಕರಾಗಿ ನೇಮಕುಮಾಡುವುದು. ಹೆಚ್ಚುವರಿ ನಿರ್ದೇಶಕರಾದ ರಮಾ ಬಹಾಮರಕರ್ ಅವರನ್ನು (ಡಿಐಎನ್: 00001835) ಕಂಪನಿಯ ನಿರ್ದೇಶಕರಾಗಿ ನೇಮಕುಮಾಡುವುದು. ಹೆಚ್ಚುವರಿ ನಿರ್ದೇಶಕರಾದ ಶ್ರೀ ನಾಂದಕರಾಜನ್ ಪೂರಣ ಸೀನಿವಾಸನ್ ಅವರನ್ನು (ಡಿಐಎನ್: 07302844) ಕಂಪನಿಯ ನಿರ್ದೇಶಕರಾಗಿ ಶ್ರಮಬದ್ಧಗೊಳಿಸುವುದು. ಹೆಚ್ಚುವರಿ ನಿರ್ದೇಶಕರಾದ ಶ್ರೀ ಸಾಂದಕರಾಜನ್ ಪೂರಣ ಸೀನಿವಾಸನ್ ಅವರನ್ನು (ಡಿಐಎನ್: 07302844) ಕಂಪನಿಯ ನಿರ್ದೇಶಕರಾಗಿ ಶ್ರಮಬದ್ಧಗೊಳಿಸುವುದು. ಶ್ರೀ ಸುಂದಕರಾಜನ್ ಪೂರಣ ಸೀನಿವಾಸನ್ ಅವರನ್ನು (ಡಿಐಎನ್: 07302844) ಕಂಪನಿಯ ನಿರ್ದೇಶಕರಾಗಿ ತ್ರಮಬದ್ಧಗೊಳಿಸುವುದು.

ನರವಾಗಿ, ನವೆಂಬರ್ 4, 2022ರಂತೆ (ಕಟ್-ಆಫ್ ದಿನಾಂಕ) ಪೇರುಗಳನ ಸಮ್ಯಾದ-ಗುಲ್ಪ್ ವಿಶಾಸಗಳನ್ನು ಡಿಪಾಸಿಟರಿಕ್ , ಚಿತ್ರಪಡಿರ (ಕಟ್-ರಕ್ಷ ಬ್ಯಾಂಚ್ ಕ್ಷೀಯಗಳನ್ನು ಹಾರಬರುವ ಸಿದ್ಯುಥ ತಮ್ಮ ಇ-ಮೇಲ್ ವಿಶಾಸಗಳನ್ನು ಡಿಪಾಸಿಟರಿಕ್ , ಡಿಪಾಸಿಟರಿಕ್ ಪರ್ಚಿಸಿಸೆಂಡ್ಸ್(ಗಳು)ರವರೊಂದಿಗೆ ಮತ್ತು ಕಂಡನಿಯ ಪೇರು ವರ್ಗಾವಣೆ ಏಜೆಂಟ್, ಅಂದರೆ ಕೆಫಿನ್ ಟೆಕ್ನಾಲರ್ಜಿಸ್ ಲಿಮಿಟೆಡ್ (KFin ಟೆಕ್) ನೊಂದಿಗೆ ನೋಂದಾಯಿಸಿಕೊಂಡಿರುವವರಿಗೆ ಕಂಪನಿಯು ಅಂತಹ ಸದಸ್ಯರಿಗೆ ವಿದ್ಯಾನ್ಯಾನ ವಿಧಾನದ ಮೂಲಕ ಮಾತ್ರ ಪೋಸ್ಟಲ್ ಬ್ಯಾಲಿಟ್ ನೋಟೀಸ್ ರವಾನೆಯನ್ನು ಶುಕ್ರವಾರ ನವೆಂಬರ್ 11. 2022ರಂದು ಕಂಪನಿಯು ಪೂರ್ಣಗೊಳಿಸಿದೆ. ಕಟ್-ಆಫ್ ದಿನಾಂಕದಂದು ಸದಸ್ಯರು / ಫಲಾನುಥವಿ ಮಾಲೀಕರ ನವರಿದರ್ 11, 2022ರಂದು ಕೆಂಪನಿಯು ಮೂರ್ಣಗೊಳಿಸಿದೆ. ಕಚ್-ಆಫ್ ದಿನಾಂಕದಂದು ಸರಸ್ಯರು / ಫಲಾನುಭವಿ ಮಾಲೀಕರ ಹೆಸುರಿನಲ್ಲಿ ನೋರರಾಯಿಸಲಾದ ಈಕ್ತಿಟಿ ಷೇರುಗಳ ಪಾವತಿಸಿದ ಮೌಲ್ಯದ ಮೇಲೆ ಮತರಾನದ ಹಕ್ಕುಗಳನ್ನು ಪರಿಗಣಿಸಲಾರುವು ಕೆಟ್ಟಿ-ಆಫ್ ದಿನಾಂಕದಂದು ಸರಸ್ಯರಲ್ಲಿದ ವ್ಯಕ್ತಿಯು ಈ ನೋಟೀಸನ್ನು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಎಂದು ಪರಿಗಣಿಸುತ್ತದ್ದು, ಮೇಲ್ಯಂಡ ಸುತ್ತೋಲಿಗಳ ಅನುಸಾರವಾಗಿ, ಅಂಜಿ ಮತಪತ್ರದ ನೋಟೀಸಿನ ಹಾರ್ಡ್ ಪ್ರತಿಯನ್ನು ನಮೂನೆಗಳು ಮತ್ತು ಮೂರ್ವ-ಪಾವತಿಸಿದ ವ್ಯವಹಾರದ ಉತ್ತರ ಲಕೋಟೆಯನ್ನು ಸರಸ್ಯರಿಗೆ ಕಂಟಿಸಲಾಗುವುದಿಲ್ಲ. ಸರಸ್ಯರ ಸಮ್ಮತಿ ಅಥವಾ ಅಸಮ್ಮತಿ ಅಥವಾಯದ ಸಂವಹನವು ರಿನೋಟ್ ಇ-ವೋಟಿಂಗ್ ಪ್ರವಸ್ತೆಗಳ ಮೂಲಕ ಮಾತ್ರ ನಡೆಯುತ್ತದೆ. ರಿನಿಮೀಟ್ ಇ-ವೋಟಿಂಗ್ ಕಾರ್ಯವಿಧಾನದ ಮೂಲಕ ನಡೆಯುವ ಮೋಸ್ತರ್ ಡ್ಯಾಲಿಟ್ ಪ್ರಕ್ರಿಯೆಯು ನ್ಯಾಯೆಯತೆ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸಲು ಕಂಪನಿಯ ನಿರ್ದೇಶಕರ ಮಂಡಳಿಯು, ಕಂಪನಿಯ ಕಾರ್ಯದರ್ಶಿ ಆಧ್ಯಸಿಸುತ್ತಿರುವ (ಸದಸ್ಯತ್ತ ಸಂಪ್ರ ಎಫ್ಸ್ಸ್ಟಿಎಸ್ ಕರಿತಿನ) ಶ್ರೀ ಶಾಗೇಂದ್ರ ಡಿ ರಾವ್ ಅವರನ್ನು ಪರಿವೀಕ್ಷಕರನ್ನಾಗಿ ನೇಮಿಸಿದೆ.

ಸಂಪ್ರ ಎಫ್೩ಎಸ್ ಕರೆ53) ಶ್ರೀ ನಾಗೇಂದ್ರ ಡಿ ರಾವ್ ಅವರನ್ನು ಪರಿವೀಕ್ಷಕರನ್ನಾಗಿ ನೇಮಿಸಿದೆ. ಕಂಪನಿಯ ತನ್ನ ಎಲ್ಲಾ ಸದಸ್ಯರಿಗೆ ಇ–ಮತರಾನದ ಸೌಲಧ್ಯವನ್ನು ಒದಗಿಸುವ ಉದ್ದೇಶಕ್ಕಾಗಿ ಕೆಫಿನ್ ಟೆಕ್ಕಾಲರ್ಜಿಸ್ ಲಿಮಿಟೆಡ್ನ್ ಸೇವೆಗಳನ್ನು ಬಳುಕೊಂಡಿದೆ. ಅಂಜೆ ಮತಪತ್ರದ ನೋಟೀಸನ್ನು ಕಂಪನಿಯ ವೆಡ್ಸೌಟ್ www.gokaldasexports.com ನಿಂದ ಅಥವಾ KFin Tech ವೆಡ್ಸೌಟ್ ನಿಂದ https://evoling.kfintech.com/ಡೌನ್ಲರ್ಜಿಡ್ ಮಾಡಬಹುದು. ನೋಟೀಸನ್ನು ಕಂಪನಿಯ ತೇರುಗಳನ್ನು ಪಟ್ಟಿ ಮಾಡಲಾಗಿರುವಲ್ಲಿ ನ್ಯಾಷನರ್ ಸ್ಟಾಕ್ ಎಕ್ಸ್ಟೆಂಡ್ ಆಫ್ ಇಂಡಿಯಾ ಲಿಮಿಟೆಡ್ (www.nseindia.com) ಮತ್ತು ರವಿಸ್ಸಾಸಿ ಲಿಮಿಟೆಡ್ (www.bseindia.com)ನ ವೆಡ್ಸೌಟ್ನ್ ನಿರ್ಡ ಸಹ ಪ್ರಕಟಿಸಿಲಾಗಿರುತ್ತದೆ. ತಮ್ಮ ಇಮೇಲ್ ವಿಶಾಸಗಳು ಮತ್ತು ಮೊದ್ದೆಲ್ ಸಂಪ್ರೆಗಳನ್ನು ನೋಂದಾಯಿಸದ ಸದಸ್ಯರು, ಕೆಫಿನ್ ಟೆಕ್ನೊಂದಿಗೆ ಆದರೆ ವೆಡ್ಸೌಟ್ https://ids.kfintech.com/clientservices/postalbaliol/registration.aspx ನಲ್ಲಿ ತಾತ್ಕಾರಿಕವಾಗಿ ನೋಂದಾಯಿಸಲು/

ಹಾಗಾರಿಯ ವಿನಂಪರ್ಗಟ್ಟಿ ಮಾರ್ಡ್ನ ನೋಂದಣೆಗಾಗಿ, ಸದಸ್ಯರು ತಮ್ಮ ಸಂಬಂಧಪಟ್ಟ ಡಿಪಾಸಿಟರಿ ಪಾರ್ಟಿಸಿಪೆಂಟ್ ರವರೊಂದಿಗೆ ಹೊಂದಿರುವ ಫೌಕಿಕ ಹೋಲ್ಟೆಂಗ್ ಗಳು ಮತ್ತು ಕೆಫಿನ್ ಟೆಕ್ ನೊಂದಿಗೆ ಹೊಂದಿರುವ ಫೌಕಿಕ ಹೋಲ್ಟೆಂಗ್ ಗಳಿಗೆ ಅನುಗುಣವಾಗಿ ತಮ್ಮ ಇರ್ಮಲ್ ವಿಶಾಸಗಳನ್ನು ನೋಂದಾಯಿಸಲು ವಿನಂತಿಸಲಾಗಿದೆ ಎಂದು ಈ ಮೂಲಕ ಸ್ವಭ್ಯಡಿಸಲಾಗಿದೆ. ತಮ್ಮ ಇಂದು ಪ್ರತಿಕ್ಷ ಹಾಗುವನ್ನು ನೋಂದಾಯಿಸಲುವ ಯಾವುದೇ ಸದಸ್ಯರು, ಅಂಚೆ ಮತ್ತಪತ್ರದ ನೋಟೀಸ್, ರಿನೋಟ್ ಇಂದು ಪರ್ವವಿ ಸಾರ್ವಿಟ್ ಸ್ಟ್ರೀಕಿಸಿದ್ದರೆ, ಅಂತಹ ಸದಸ್ಯರು ಅದನ್ನು ಸ್ಟ್ರೀಕಿರಿಸಲು ತಮ್ಮ ನೋಂದಾಯಿಕ ರಾಮ್ ಸ್ಟ್ರೀಕಿಸಿದ್ದರೆ, ಅಂತಹ ಸದಸ್ಯರು ಅದನ್ನು ಸ್ಟ್ರೀಕಿರಿಸಲು ತಮ್ಮ ನೋಂದಾಯಿಕ ಇಮೇಲ್ ವಿಶಾಸವಿಂದ einward.negMintech.com ಗೆ ಬರೆಯುವುದರ ಮೂಲಕ ಪಡೆಯಬಹುದು. ಅಂಚೆ ಮತಪತ್ರ/ ಇ–ಮತದಾನಕ್ಕೆ ಸಂಬಂಧಿಸಿದ ವಿವರಗಳು:

1. ನೋಟೀಸ್ ರವಾನೆಯನ್ನು ಸೂರ್ಣಗೊಳಿಸಿದ ದಿನಾಂಕ : ನವೆಂಬರ್ 11, 2022 2. ಇ–ಮತದಾನದ ಆರ್ಹತೆಗೆ ಕಟ್-ಆಫ್ ದಿನಾಂಕ : ನವೆಂಬರ್ 4, 2022

3. ಇ-ಮತದಾನದ ಅವಧಿ

4. ಇಮೇಲ್ ಐಡಿಗಳ ಶಾಶ್ಕಾಲಿಕ ನೋಂದಣಿಗಾಗಿ ಸದಸ್ಯರಿಗೆ ಲಿಂಕ್

5. ಇ-ಮತದಾನದ ಘಲಿತಾಂಶಗಳ ಘೋಷಣೆ

ಶನಿವಾರ, ನವೆಂಬರ್ 12, 2022ರಂದು ವೆಳಗ್ಗೆ 9,00 ಗಂಟೆ ಶಾವಾರ. ನಿವರದರ 12, ಕರ್ಮನವರ ವರ್ಗ ಏಎಸ್ಟ್ ಪ್ರಾರಂಭವಾಗುತ್ತದೆ ಮತ್ತು ಧಾನುವಾರ. ಡಿಸೆಂಬರ್ 11. 2022ರ ಸಂಜೆ 6.00 ಗಂಟೆ ಏಎಸ್ಟ್ ಗೆ ಮಕ್ಕಾಯಗೊಳ್ಳುತ್ತದೆ.

https://ris.kfintech.com/clientservices/postalballot/ registration.aspx

ಅಂಚೆ ಮತದಾನ ಮೂಲಕ ಇ-ಮತದಾನದ ಫಲಿತಾಂಶಗಳನು ತರಣ ಮತದಣೆ ಮುರಲೇ ಇ-ಮುರಲಾಗಿದ ಪ್ರರಾರಂತಗಳನ್ನು ಮಂಗಳವಾರ, ಡಿಸೆಂಬರ್ 13, 2022ರಂದು ಅಥವಾ ಮೊದಲು ಪ್ರಕಟಿಸಲಾಗುವುದು ಮತ್ತು ಕಂಪನಿಯ ವರ್ಪಕ್ಷಿಟ್ www.gokaldasexports.com ಮತ್ತು KFin ನ ವರ್ಷಕ್ಕೆಟ್ https://evoting.kfintech.com/ನಲ್ಲಿ ಪ್ರಕಟಣೆ ಮಾಡಲಾಗುವುದು ಜೊತೆಗೆ ಕಂಪನಿಯ ಜೀರುಗಳನ್ನು ಪಟ್ಟ ಮಾಡಲಾದ ಸ್ಟಾಕ್ ಎಕ್ಕ್-ಚೇಂಡ್ಗಳೊಂದಿಗೆ ಸಂವಹನ ಮಾಡಲಾಗುತ್ತದೆ. ನಿರ್ಣಯಗಳು ಧಾನುವಾರ, ಡಿಸೆಂಬರ್ 11, 2022ರಂದು ಅಂಗೀಕರಿಸಲ್ಪುರೆ, ಇನ್ನಟ್ಟೂಟ್ ಆಫ್ ಕಂಪನಿ ಸಕ್ತಿಟಿಂಸ್ ಆಫ್ ಇಂಡಿಯಾರವರು ಹೊರಡಿಸಿದ ಸಾಮಾನ್ಯ ಸಭೆಗಳ ಮೇಲೆ ಸೆಕ್ರಿಟರಿ ಸ್ಟ್ಯಾಂಡರ್ಡ್ಸ್ (SS-2) ನ ನಿಯಮಗಳಿಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆ.

್ಯ-ಮತದಾನಕ್ಕೆ ಸಂಬಂಧಿಸಿದಂತೆ ಸದಸ್ಯರು ಯಾವುದೇ ಪ್ರಶ್ನೆಗಳು/ ಶುಂದುಕೊರತೆಗಳಾಗಿ https://evoting.kfintech.com (KFintech ವರ್ದಸೈಟ್) ನ ಡೇಸ್ಲರೋಡ್ ಏಧಾಗದಲ್ಲಿ ಲಭ್ಯವಿರುವ ಸಹಾಯ ಮತ್ತು ಪರೇ ಪರೇ ಕೇಳಲಾಗುವ ಪ್ರಶ್ನೆಗಳು (FAQ ಗಳು) ಮತ್ತು ಇ-ಮತದಾನ ಬಳಕೆದಾರರ ಕೈಪಿಡಿಯನ್ನು ವೀಕ್ಷಿಸಬಹುದು ಅಥವಾ ಶ್ರೀ ಶಿವಕುಮಾರ್ ರವರನ್ನು evoting@kfintech.com ನಲ್ಲಿ ಅಥವಾ KFintech ನ ಟೋಲ್ ಫ್ರೀ ಸಂಖ್ಯೆ 1-800-309-4001 ಗೆ ಕರೆ ಮಾಡಿ ಸಂಪರ್ಕಿಸಬಹುದು ಅಥವಾ ಕಂಪನಿಯ ಮುಖ್ಯ ಹಣಕಾಸು ಅಧಿಕಾರ ಶ್ರೀ ಎ. ಸತ್ಯಮೂರ್ತಿ ರವರನ್ನು cs@gokaldasexports.com

ಗೋಕಲ್ ದಾಸ್ ಎಕ್ಸ್ ಪೋರ್ಟ್ಸ್ ಲಿಮಿಟೆಡ್ ಪರವಾಗಿ

ಸ್ಥಳ : ದೆಂಗಳೂರು ದಿನಾಂಕ : ನವೆಂಬರ್ 11, 2022

ಪ್ರಭಾತ್ ಕುಮಾರ್ ಸಿಂಗ್ ಜೂರ್ಣಾವಧಿ ನಿರ್ದೇಶಕರು

